



ಬದಲಾದ ಜೀವನಶೈಲಿಗೆ ಸಾಕ್ಷಿಯಂತಿರುವ ಮನೆಗಳು

ಇಲ್ಲಿ ನಡೆಯುತ್ತದೆ. ಆಗ ಬೇರೆ ಹಳ್ಳಿಗಳಲ್ಲಿ ನೆಲೆಸಿರುವ ಎಲ್ಲ 15 ಉಪಕುಲಗಳ ಜನರೂ ಬರುತ್ತಾರೆ. ಈ ಗುಡಿ 'ಮದರ್‌ಲ್ಯಾಂಡ್ ಆಫ್ ತೋಡಾಸ್' ಎಂದು ವಿವರಿಸಿದರು. ನನ್ನ ಅರೆಬರೆ ತುಳುಕು ಮತ್ತು ಅವರ ಸ್ವಲ್ಪಮಟ್ಟಿನ ಇಂಗ್ಲಿಷ್ ಎರಡೂ ನಮ್ಮ ಮಾತುಕತೆ ಸುಸೂತ್ರವಾಗುವಂತೆ ಮಾಡಿತ್ತು.

ಬಿದಿರು, ಬೊಂಬು, ಬೆತ್ತ ಮತ್ತು ಒಣಹುಲ್ಲಿನಿಂದ ಸುಂದರವಾಗಿ ವಿನ್ಯಾಸಗೊಳಿಸಿರುವ ದೇವ ಗುಡಿಯನ್ನು ನೋಡುತ್ತಿದ್ದಂತೆಯೇ ಪಕ್ಕದ ಹುಲ್ಲುಗಾವಲಿನಲ್ಲಿ ಸರ್ಕಾರದ ಜೀಪೊಂದು ಬಂದು ನಿಂತಿತು. ಬಯಲಲ್ಲಿ ಮೇಯುತ್ತಿದ್ದ ಎಮ್ಮೆಗಳ ಹಿಂಡಿನತ್ತ ಜೇಪಿನಿಂದ ಇಳಿದ ಕೆಲವರು ಓಡಿಬಂದರು. ನನ್ನ ಕುತೂಹಲವನ್ನು ಗಮನಿಸಿ, 'ಅವರು ಪಶುವೈದ್ಯ ಇಲಾಖೆಯವರು. ನಿಗದಿತ ದಿನಗಳಂದು ಎಮ್ಮೆಗಳ ಆರೋಗ್ಯ ತಪಾಸಣೆಗೆ ಬರುತ್ತಾರೆ. ಅಗತ್ಯ ಬಿದ್ದರೆ ಇಂಜೆಕ್ಷನ್ ನೀಡುತ್ತಾರೆ' ಎಂದು ಟೆಕ್ನಿಕ್ಸ್ ವಿವರಿಸಿದರು.

ತೋಡರು ಸಾಕುತ್ತಿರುವ ಎಮ್ಮೆಗಳು ವಿಶಿಷ್ಟ ತಳಿಯವು. ಎಮ್ಮೆಗಳಿಗೆ ಅವರಲ್ಲಿ ಪವಿತ್ರ ಸ್ಥಾನವಿದೆ. ಈ ಎಮ್ಮೆಗಳಿಗೂ ದೇವಳಕ್ಕೂ ವಿಶಿಷ್ಟ ಸಂಬಂಧವೊಂದಿದೆ. ತೋಡರ ಗುಡಿಯ ಒಳಗೆ ದೇವರ ಮೂರ್ತಿ ಇಲ್ಲ. ಇವರು ಮೂರ್ತಿಪೂಜಕರಲ್ಲ. ಗುಡಿಯ ಒಂದು ಕೋಣೆಯಲ್ಲಿ ಒಂದು ದೀಪ ಸದಾ ಉರಿಯುತ್ತದೆ! ಆ ದೀಪ ಉರಿಯಲು ಇದೇ ಎಮ್ಮೆಗಳ ಹಾಲಿನಿಂದ ತಯಾರಿಸಿದ ತುಪ್ಪವನ್ನು ಮಾತ್ರ ಬಳಸಬೇಕು. ಈ ಹಳ್ಳಿಗೆ ಬರುವುದಕ್ಕೆ ಹಿಂದಿನ ದಿನ ಊಟಿಯ ಹೊರವಲಯದಲ್ಲಿ ಇರುವ ಬುಡಕಟ್ಟು ಸಂಶೋಧನೆ ಮತ್ತು ಅಧ್ಯಯನ ಕೇಂದ್ರದಲ್ಲಿ ಸಿಕ್ಕಿದ್ದ ಜಾನ್ಸಿ ರಾಣಿ, ಈ ಬಗ್ಗೆ ವಿವರವಾಗಿ



ತಿಳಿಸಿದ್ದರು. 'ನಾವು ರಾಮಾಯಣಕ್ಕೂ ಪೂರ್ವ ಕಾಲದವರು ಎಂಬ ನಂಬಿಕೆ ನಮ್ಮಲ್ಲಿದೆ. ನಮ್ಮಲ್ಲಿ ಮೂರ್ತಿಪೂಜೆ ಇಲ್ಲ. ನಾವೇನಿದ್ದರೂ ಪ್ರಕೃತಿಯ ಸಹಜ ಆರಾಧಕರು. ಈ ವಿಶಿಷ್ಟ ಎಮ್ಮೆ ತಳಿಗಳನ್ನು ದೇವರು ತೋಡ ಸಮುದಾಯಕ್ಕೇ ಸೃಷ್ಟಿಸಿದ್ದಾನೆ ಎನ್ನುವ ನಂಬಿಕೆಯೂ ನಮ್ಮ ಸಮುದಾಯದಲ್ಲಿದೆ. ತುಪ್ಪಕ್ಕಾಗಿ ಈ ಎಮ್ಮೆಗಳ ಹಾಲನ್ನು ನಾವು ಸಂಗ್ರಹಿಸಿ ಇಡುತ್ತೇವೆ' ಎಂದಿದ್ದರು ಜಾನ್ಸಿ.

'ಪಾರ್ಸಿಗಳಲ್ಲೂ ಈ ರೀತಿಯಿದೆ. ಅವರ ದೇವಾಲಯಗಳನ್ನು ಫೈರ್ ಟೆಂಪಲ್ ಎನ್ನುತ್ತಾರೆ. ಅಲ್ಲಿ ಬೇರೆ ಧರ್ಮದವರಿಗೆ ಪ್ರವೇಶ ಇಲ್ಲ. ಕೋಣೆಯೊಳಗೆ ದಿನದ 24 ಗಂಟೆಯೂ ದೀಪವೊಂದನ್ನು ಉರಿಸಲಾಗುತ್ತದೆ' ಎಂದು ಜಾನ್ಸಿಯವರ ಬಳಿ ಪ್ರಸ್ತಾಪಿಸಿದಾಗ, 'ಆ ಬಗ್ಗೆ

ನಮಗೆ ಗೊತ್ತಿಲ್ಲ. ಆದರೆ ನಮ್ಮಲ್ಲಿ ಗುಡಿಯೊಳಗೆ ನಾವೂ ಪ್ರವೇಶಿಸುವಂತಿಲ್ಲ. ಕೇವಲ ಪೂಜಾರಿಗಳು ಹೋಗಬಹುದು. ಗುಡಿಯಲ್ಲಿ ಉರಿಸುವ ದೀಪಕ್ಕೆ ತುಪ್ಪ ಪೂರೈಸಲೆಂದೇ ಪ್ರತ್ಯೇಕವಾಗಿ ಎಮ್ಮೆಗಳನ್ನು ಸಾಕಲಾಗುತ್ತದೆ' ಎಂದಿದ್ದರು.

ಸಂಪೂರ್ಣ ಸಸ್ತಾಹಾರಿ!

ಜಾನ್ಸಿ ರಾಣಿ ಹೇಳಿದ ಇನ್ನೊಂದು ಸಂಗತಿ ನನ್ನ ಕುತೂಹಲವನ್ನು ಇಮ್ಮಡಿಸಿತ್ತು. ಅದೇನೆಂದರೆ ತೋಡರು ಸಾಮಾನ್ಯವಾಗಿ ಇತರ ಆದಿವಾಸಿಗಳಂತೆ ಬೇಟೆಗಾರರಲ್ಲ! 'ತೋಡ ಸಮುದಾಯದಲ್ಲಿ ಯಾರೂ ಪ್ರಾಣಿಗಳನ್ನು ಬೇಟೆಯಾಡುವುದಿಲ್ಲ. ಸಾಕುಪ್ರಾಣಿಗಳನ್ನು ರಕ್ಷಿಸುವ ಅನಿವಾರ್ಯ ಸಂದರ್ಭ ಬಂದಾಗ ಮಾತ್ರ ಕಾಡುಪ್ರಾಣಿಗಳನ್ನು ಕೊಲ್ಲುತ್ತೇವೆ. ಹಾಗೆಯೇ ನಾವು ಶುದ್ಧ ಸಸ್ತಾಹಾರಿಗಳು. ಮಾಂಸ ಪೂರ್ತಿ ನಿಷಿದ್ಧ. ಪೇಟೆಯಿಂದ ಮಾಂಸ ತಂದು ಅಡುಗೆ ಮಾಡುವುದೂ ಇಲ್ಲ' ಎಂದಿದ್ದರು. ನೀಲಗಿರಿ ಬೆಟ್ಟಗಳಲ್ಲಿ ಇರುವ ಇರುಳ, ಕುರುಂಬರ್, ಪನಿಯ ಮುಂತಾದ ಇತರ ಬುಡಕಟ್ಟು ಸಮುದಾಯದಲ್ಲಿ ಮಾಂಸಾಹಾರ ಸಹಜವಾಗಿದೆ.

ಎರಡನೇ ದೇಗುಲದ ಎದುರಿನಲ್ಲೇ ತೋಡರ ಪವಿತ್ರ ಎಮ್ಮೆಗಳಿಗೆ ಪ್ರತ್ಯೇಕ ಕೊಟ್ಟಿಗೆಯೊಂದಿದೆ.



ತೋಡ ಮಹಿಳೆಯರ ಕಸೂತಿ ಕಲೆ ಬಿಂಬಿಸುವ ಸಾಂಪ್ರದಾಯಿಕ ಬಟ್ಟೆಯೊಂದಿಗೆ ಟೆಕ್ನಿಕ್ಸ್ ಮೋಹನ್